



ಹಾಲು, ರಾಫ್ಟಿ, ಚಹಾ ಸಂರಕ್ಷಣೆಯನ್ನು ಮಾಡಬೇಕು?

■ ಸವಿತಾ ನಾಯ್ಯ

ಹಾಲು ಹಾಳಾಗದಂತೆ ಇಡಲು ಸಾಮಾನ್ಯವಾಗಿ ಭೀಡ್‌ ಒಳಸುವುದು ರೂಪಿಸಿ. ಒಂದು ವೇಳೆ ಭೀಡ್‌ ನಲ್ಲಿ ಇಡಲು ಮರಿತರೆ ಅಥವಾ ಕರೆಂಟ್‌ ಇಲ್ಲಿದ್ದರೆ ಭೀಡ್‌ ನಲ್ಲಿ ಇಟ್ಟಿರು ಹಾಲು ಹಾಳಾಗುವುದು ವಿಂಡಿತ. ಅದರಲ್ಲಿ ಬೆಂಗಿಗೆ ಕಾಲದಲ್ಲಿ ಹಾಲು ಕೆಡುವುದು ಮಾಮೂಲು. ಇಂತಹ ಸಂದರ್ಭಗಳಲ್ಲಿ ಏನು ಮಾಡಬಹುದು? ಅದೇ ರೀತಿ ಹಾಲು, ಕಾಫಿ ಪ್ರದಿ, ಚಹಾ ಪ್ರದಿ ಇತ್ಯಾದಿಗಳಲ್ಲಿ ಕಲೆಬೆರಕೆ ಆಗಿದ್ದರೆ ಅದನ್ನು ಹೇಗೆ ಕಂಡುಹಿಡಿಯುವುದು, ಈ ಪ್ರದಿಗಳ ಸಂರಕ್ಷಣೆ ಹೇಗೆ?

* ಬೆಂಗಿಗೆ ಕರೆದಿರುವ ಹಾಲು ರಾತ್ರಿಯವರೆಗೆ ಕೆಡದಂತೆ ಇರಬೇಕಾದರೆ ಹಾಲಿನಲ್ಲಿ 10–15 ಭಿತ್ತು ದ ಕಾಳುಗಳನ್ನು ತೊಳೆದು ಹಾಕಿದಿ.

* ಬೆಂಗಿಗೆಯಲ್ಲಿ ಹಾಲು ಒಡೆಯಿರೆ ಇರಲು ಒಂದು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಹಾಲಿನ ಪಾತ್ರೆ ಇಡಿ.

* ಹಾಲು ಒಡೆದು ಹೋಗಬಹುದೇನೋ ಅನ್ನವ ಅನುಮಾನವೇನಾದರೂ ಹೋಗಿದೆ ಹಾಲನ್ನು ಕಾಯಿಸುವುದಕ್ಕೆ ಮುಂಚೆ ಆ ಹಾಲಿಗೆ ಒಂದು ಚಿಟಕೆ ಅಡಿಗೆ ಸೋಡಾ ಪ್ರದಿಯನ್ನು ಹಾಕಿ ಕಾಯಿಸಿ.

* ಹಾಲಿನ ಪ್ರದಿಯಿಂದ ಹಾಲು ಮಾಡಿದರೆ ಪ್ರದಿ ಗಡ್ಡೆ ಕಟ್ಟಿಕೊಂಡು ಹಾಗೆಯೇ ತಳದಲ್ಲಿ ನಿಂತಬಿಡುತ್ತದೆ. ಹೀಗಾಗದಿರಲು, ಹಾಲಿಗೆ ಬೇಕಾದಮ್ಮೆ ಸಕ್ಕರೆಯನ್ನು ಹಾಲಿನ ಪ್ರದಿಗೆ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಬಿಸಿ ನೀರನ್ನು ಸೇರಿಸಿ ಕಡದಿ. ನಂತರ ಬೇಕಾದಮ್ಮೆ ನೀರು ಸೇರಿಸಿ. ಹಾಲು ಈಗ ಚೆನ್ನಾಗಿ ಆಗುತ್ತದೆ.

* ಹಾಲಿನ ಪ್ರದಿಯಿಂದ ಮಾಡುವ ಹಾಲು ಗಂಟು ಗಂಟಾಗದೇ ಇರಲು ಹಾಲಿನ ಪ್ರದಿಯನ್ನು ತಣ್ಣಿಲಿಗೆ ಹಾಕಿ ಗಂಟ್ಲಿದ್ದ ಹಾಗೆ ಚೆನ್ನಾಗಿ ಕರಿಸಿ. ಅಮೇಲೆ ಆ ಹಾಲನ್ನು ಕಾಯಿಸಿ ನೋಡಿ.

* ಬೆಂಗಿಗೆ ಕಾಯಿಸಿದ ಹಾಲಿಗೆ ಸ್ವಲ್ಪ ನೀರು ಹಾಕಿ ಪ್ರನಃ ಕಾಯಿಸಿದರೆ ಅದು ಮಾರನೆಯ ದಿವಸದವರೆಗೂ ಕೆಡದಂತೆ ಇರುತ್ತದೆ.

* ಹಾಲನ್ನು ಪಾತ್ರೆಗೆ ಹಾಕಿ ಕಾಯಿಸುವ ಮೊದಲು ಖಾಲಿ ಪಾತ್ರೆಯಲ್ಲಿ ನಾಲ್ಕು ಚಮಚ ನೀರು ಹಾಕಿ ಸ್ವಲ್ಪ ಹೊತ್ತು ಕುದಿಸಿ. ಆ ಬಳಿಕ ಹಾಲು ಹಾಕಿದರೆ ಅದು ತಳ ಹಿಡಿಯುವುದಿಲ್ಲ.

* ನೀರು ಬೆಂಗಿಸಿದ ಹಾಲು ಗಟ್ಟಿಯಾಗಿ ಕಾಣಿಲೆಂದು ಅದರಲ್ಲಿ ಶಿಷ್ಟ ಬೆರೆಸುತ್ತಾರೆ. ಇದನ್ನು ಪತ್ತೆ ಹತ್ತಿಬೇಕಾದರೆ ಒಂದು ಚಮಚ ಹಾಲಿಗೆ ಒಂದು ತೊಟ್ಟು ಅರ್ಯೋದಿನ್ ದ್ರಾವಕ ಹಾಕಿ. ಅರ್ಯೋದಿನ್ ನೀಲಿ ಬಣ್ಣಕ್ಕೆ ತಿರುಗಿದರೆ ಕಲೆಬೆರಕೆಯಾಗಿಂ ಎಂದು ಅಥರ್.

* ಹಾಲು ಬಿಸಿ ಮಾಡಿದ ಮೇಲೆ ಒಡೆದರೆ ಚೆಲ್ಲಿಬೇಡಿ. ಕುಡಲೇ ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಬೆರೆಸಿ. ಮೊದಲಿನಂತೆ ಆಗುತ್ತದೆ. ಅದರ ಆ ಹಾಲನ್ನು ಕಾಫಿ ಮತ್ತು ಟೀಗೆ ಒಳಸಿದರೆ ಒಡೆಯುತ್ತದೆ. ಉಂಟಕ್ಕೆ ಒಳಸಬಹುದು, ಇಲ್ಲವೇ ಮೊಸರು ಮಾಡಬಹುದು.

* ಹಾಲು ಒಡೆದು ಹೋಗುವ ಅನುಮಾನವಿದ್ದರೆ ಕಾಯಿಸುವ ಪಾತ್ರೆಯೋಳಗೆ ಒಂದು ಸ್ವಿಲೆನ್ ಚಮಚ ಹಾಕಿದಿ.

ಕಾಫಿ ಪ್ರದರ್ಶನ

* ತೆವರಿರುವ ಫಿಲ್ಪರ್ ನಲ್ಲಿ ಕಾಫಿ ಪ್ರದಿಯನ್ನು ಹಾಕಿದರೆ ಡಿಕಾಕ್ನ್



ಸರಿಯಾಗಿ ಇಳಿಯುವುದಿಲ್ಲ. ಅದಕ್ಕಾಗಿ ಫೀಲ್ಪರನ್ನು ಸ್ವಲ್ಪ ಬಿಸಿ ಮಾಡಿ ನಂತರ ಕಾಫಿ ಡಿಕಾಕ್ನ್ ಮಾಡಿ.

* ಕಾಫಿ ಪ್ರದಿಗೆ ಕುದಿ ನೀರು ಹಾಕುವ ಮುನ್ನ ಚಿಟಕೆ ಉಪ್ಪು ಹಾಕಿದರೆ ಒಳ್ಳೆಯ ರುಚಿ ಹಾಗೂ ವಾಸನೆ ಬರುತ್ತದೆ.

* ಕಾಫಿ ಮಾಡುವಾಗ ಚಿಟಕೆ ಅಡಗು ಸೋಡಾ ಹಾಕಿದ್ದಲ್ಲಿ ಅದರ ಬಣ್ಣ ಹಾಗೂ ರುಚಿ ಹೆಚ್ಚುತ್ತದೆ.

* ಕಾಫಿ ಡಿಕಾಕ್ನ್ ಒಂದು ವೇಳೆ ಮಿಕ್ಕರೆ ಅದನ್ನು ಚೆಲ್ಲಿಬೇಕಾದ ಅವಶ್ಯಕೆಯಿಲ್ಲ. ಆ ಡಿಕಾಕ್ನ್ ಎರಡು ಚಮಚ ಸಕ್ಕರೆ ಬೇರೆಕೆ ಇಷ್ಟಿದ್ದು ಅದನ್ನು ಮಾರನೆಯ ದಿನ ಕಾಫಿ ಮಾಡಿ ಕುದಿದರೆ ಹಸನಾಗಿಯೇ ಇರುತ್ತದೆ. ಅದರೆ ಅದನ್ನು ಸ್ವಲ್ಪ ಬಿಸಿ ಮಾಡಬೇಕು ಅವೇ ಕುದಿಸಬಾರದು.

* ಕಾಫಿ ಚರಣವನ್ನು ಜರಡಿ ಹಿಡಿದ ಹಿಟ್ಟಿನ ಹೊಟ್ಟಿನ ಜೊತೆ ಬೇರೆಕೆ, ಜಿಡ್ಡಿನ ಪಾತ್ರೆ ತೊಳೆಯಬಹುದು. ತೇವಗೊಂಡ ಚಮಚವನ್ನು ಕಾಫಿ ಪ್ರದಿ ಡಬ್ಬಿಗಳಲ್ಲಿ ಇಡಬೇಡಿ.

* ಕಾಫಿ ಅಥವಾ ಟೀ ಪ್ರದಿಯನ್ನು ಸ್ವಲ್ಪ ಬ್ಲೂಟಿಂಗ್ ಪೇಪರ್ ಮೇಲೆ ಹರಡಿ. ಅದರ ಮೇಲೆ ಎರಡು ಮೂರು ಹನಿ ಪ್ರೋಟೋಫಿಲ್ ಹೆಚ್ಚಿನ ಹಿಡಿತ ಹಾಕಿ. ಹುಡಿಯ ಸುತ್ತ ನೀಲಿ ಅಥವಾ ಕಂಡು ಬಣ್ಣದ ಚೆಕ್ಕೆ ಕಂಡುಬಂದರೆ ಅದು ಕಲೆಬೆರಕೆಯೆಂದು ತಿಳಿಯಬೇಕು.

ಚಹಾ ಸೋಪ್ಪೆ

* ಚಹಾದ ಸೋಪ್ಪು ಡಬ್ಬಿಗಳಲ್ಲಿ ಇಡಬಾರದು, ಗಾಜಿನ ಜಾಡಿಯಲ್ಲಿ ಡಬ್ಬಿಕೆ.

* ಟೀ ಕುದಿಯುವುದಕ್ಕೆ ಕೆಲವು ನಿಮಿಷ ಮುಂಚೆ ಕ್ರೆಂಟ್ ಹಾಸ್ಟ್ ನಿಮಿಷೆಯನ್ನು ಡಿಕಾಕ್ನ್ ನಲ್ಲಿ ಸೇರಿಸಿ ಉಪಯೋಗಿಸಿದರೆ ವಿಶೇಷ ರುಚಿ ಉಂಟಾಗುತ್ತದೆ.

* ಚಹಾ ಹೆಚ್ಚು ರುಚಿಕರ ಹಾಗೂ ಸುವಾಸನೆಯಿಂದಿರಲು ಗುಲಾಬಿ ದಳ ಹಾಗೂ ಏಲಕ್ಕೆ ಕಾಳನ್ನು ಸೇರಿಸಿ ನಂತರ ತೋಧಿ ಹಾಲು ಸಕ್ಕರೆ ಬೇರೆಕೆ ಸೇವಿಸಿ.

* ಚಹಾದ ಚರಣವನ್ನು ಬಿಸಿಲಿನಲ್ಲಿ ಒಣಿಸಿದರೆ ಅದು ಕೆಡದಂತೆ ದಿನಗಟ್ಟು ಲ್ಲಾಳಿಯುವುದು. ಅದನ್ನು ಜಾಡಿಯಲ್ಲಿ ತಂಬಿಟ್ಟುಕೊಂಡು ಉಪಯೋಗಿಸಬಹುದು.

